

ಸಾಕ್ಷಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಮಾಣೀಕರಿಸಿದ ದಿ: 10.02.2026

ಪಾಟೀ ಸವಾಲು: ಆರೋಪಿ ಪರ ಶ್ರೀ ಕೆ ಸಿ ಎಸ್ ವಕೀಲರಿಂದ

ನಾನು ವ್ಯವಸಾಯ ಮಾಡಿಕೊಂಡಿರುತ್ತೇನೆ. ನನಗೆ ವ್ಯವಸಾಯದ ಜಮೀನುಗಳು ಇರುತ್ತವೆ. ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ನಾನು ಆದಾಯ ತೆರಿಗೆ ಪಾವತಿಸುತ್ತೇನೆ. ನಾನು 2022-23 ರಂದು ಆದಾಯ ತೆರಿಗೆ ಪಾವತಿಸಿರುತ್ತೇನೆ ಅದರ ದಾಖಲಾತಿಗಳು ಆಡಿಟಟ್ ಬಳಿಯಿಂದ ತೆಗೆದುಕೊಂಡಿರುವುದಿಲ್ಲ. ಸದರಿ ತೆರಿಗೆ ಪಾವತಿ ವರದಿಯಲ್ಲಿ ನಾನು ಪ್ರಸ್ತುತ ಪ್ರಕರಣದಲ್ಲಿ ಆರೋಪಿ ಪಡೆದುಕೊಂಡ ಸಾಲದ ಬಗ್ಗೆ ತಿಳಿಸಿರುವುದಿಲ್ಲ. ನಾನು ನನ್ನ ತೆರಿಗೆ ಪಾವತಿ ಬ್ಯಾಲೆನ್ಸ್ ಶೀಟ್ ನಲ್ಲಿ ಆರೋಪಿ ಸಾಲದ ಬಗ್ಗೆ ತೋರಿಸಿರುವುದಿಲ್ಲ. 2022-24 ರವರೆಗೆ ಕುಶಾಲನಗರ ದಲ್ಲಿ 2 ಪ್ರಕರಣಗಳು ದಾಖಲು ಮಾಡಿರುತ್ತೇನೆ. ಮಡಿಕೇರಿ 3 ಪ್ರಕರಣಗಳನ್ನು ದಾಖಲು ಮಾಡಿರುತ್ತೇನೆ. ಮಡಿಕೇರಿಯಲ್ಲಿ 2 ಪ್ರಕರಣಗಳು ರಾಜಿಯಾಗಿರುತ್ತವೆ. ನಾನು ನನ್ನ ಐ ಟಿ ರಿಟರ್ನ್ಸ್ ನಲ್ಲಿ ಸದರಿ ಪ್ರಕರಣಗಳ ಬಗ್ಗೆ ತೋರಿಸಿರುವುದಿಲ್ಲ. ನಿಪಿ 1 ನ್ನು ನಾನು ಪರಿಶೀಲನೆ ಮಾಡಿರುತ್ತೇನೆ. ನಿಪಿ 1 ನ್ನು ಬ್ಯಾಂಕ್‌ಗೆ ಹಾಜರುಪಡಿಸಿದಾಗ ಸಾಕಷ್ಟು ಹಣ ಇಲ್ಲ ಎಂಬ ಹಿಂಬರದೊಂದಿಗೆ ವಾಪಸ್ಸು ಆಗಿರುತ್ತದೆ. ಸದರಿ ಪ್ರಕರಣದಲ್ಲಿ ಸಲ್ಲಿಸಿರುವ ದೂರು ಮತ್ತು ಪ್ರಮಾಣ ಪತ್ರದಲ್ಲಿ ಏನು ಬರೆದಿದೆ ಎಂದು ನನಗೆ ನೆನಪಿಲ್ಲ. ನಾನು ಆರೋಪಿಗೆ ನೀಡಿದ ನೋಟೀಸಿನಲ್ಲಿ ಏನು ಬರೆದಿರುತ್ತದೆ ಎಂದು ನನಗೆ ತಿಳಿದಿದೆ. ನೋಟೀಸಿನಲ್ಲಿ ಬ್ಯಾಂಕ್ ನಿಂದ ಏನು ಹಿಂಬರಹ ಬಂದಿದೆ ಎಂದು ತಿಳಿಸಿರುವ ಬಗ್ಗೆ ನನಗೆ ನೆನಪಿಲ್ಲ.

ಯಾವ ಖಾತೆಯ ಮುಖಂತರ ನಿಪಿ 1 ನ್ನು ಹಾಜರುಪಡಿಸುತ್ತೀರಾ ಎಂದರೆ ಸಾಕ್ಷಿಯು ಫೆಡರಲ್ ಬ್ಯಾಂಕ್ ಖಾತೆಯ ಮುಖಂತರ ಹಾಜರುಪಡಿಸಿರುತ್ತೇನೆ ಎಂದು ನುಡಿದರು. ನಿಪಿ 1 ಅಸಿಂದುವಾದ ಚೆಕ್ ಎಂದು ಹಿಂಬರಹ ನೀಡುತ್ತಾರೆ ಎಂದರೆ ಸಾಕ್ಷಿಯು ಆರೋಪಿಯು ಕಾರ್ಪೊರೇಶನ್ ಬ್ಯಾಂಕ್‌ನಿಂದ ಚೆಕ್ ನೀಡಿರುತ್ತಾರೆ ಎಂದು ನುಡಿದರು. ನಿಪಿ 2 ರಲ್ಲಿ ಅಸಿಂದುವಾದ ಚೆಕ್ ಎಂದು ನೀಡಿರುವ ಹಿಂಬರಹ ನನಗೇ ತಿಳಿದಿತ್ತು ಎಂದರೆ ಸರಿಯಲ್ಲ. ನನಗೆ ಬ್ಯಾಂಕ್ ಮರ್ಜ್ ಆಗಿರುವ ವಿಚಾರ ತಿಳಿದಿತ್ತು ಎಂದರೆ ಸಾಕ್ಷಿಯು ಮರ್ಜ್ ಆಗಿ 1 ವರ್ಷ ನಂತರ ತಿಳಿದಿರುತ್ತದೆ ಎಂದು ನುಡಿದರು. ಅಂದಾಜು ಯಾವ ವರ್ಷದಂದು ಮತ್ತು ಯಾವ ತಿಂಗಳು ನಂದು ಮರ್ಜ್ ಆಗಿರುವ ವಿಚಾರ ತಿಳಿದು ಬಂದಿರುತ್ತದೆ ಎಂದರೆ ನನಗೆ ಗೊತ್ತಿಲ್ಲ. ನಾನು 3 ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುತ್ತೇನೆ. ಫೆಡರಲ್ ಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಈಗ ಯೂನಿಯನ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುತ್ತೇನೆ. ಕಾರ್ಪೊರೇಶನ್ ಬ್ಯಾಂಕ್ ಈಗ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆಯ ವಹಿವಾಟು ಈಗಲೂ ಇರುತ್ತದೆ. ಕಾರ್ಪೊರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಗೆ ಮರ್ಜ್ ಆದ ಸಂಬಂಧದಲ್ಲಿ ನನ್ನ ಮೊಬೈಲ್ ಗೆ ಸಂದೇಶ ಬಂದಿರುತ್ತದೆ ಎಂದರೆ ಸರಿಯಲ್ಲ. ನಾನು ಕಾರ್ಪೊರೇಶನ್ ಬ್ಯಾಂಕ್ ನ ಚೆಕ್ ಪಡೆದುಕೊಂಡಿರುವುದಿಲ್ಲ. ನನಗೆ ಬ್ಯಾಂಕ್ ನ ವ್ಯವಹಾರ ತಕ್ಕ ಮಟ್ಟಿಗೆ ತಿಳಿದಿರುತ್ತದೆ. ರೂ 20 ಸಾವಿರ ಮೇಲ್ಪಟ್ಟ ಹಣವನ್ನು ಬ್ಯಾಂಕ್ ಮೂಲಕ ಕೊಡಬೇಕು ಎಂದರೆ ನನಗೆ ಗೊತ್ತಿಲ್ಲ. ಸದರಿ ಚೆಕ್ ನ ಮೇಲೆ ಪ್ರಕರಣ ಹೂಡಲು ಕಾನೂನಿನಲ್ಲಿ ಅನುಮತಿ ಇರುವುದಿಲ್ಲ ಎಂದರೆ ಸರಿಯಲ್ಲ. ನಿಪಿ 2 ರ ವಿಚಾರ ತಿಳಿದಿದ್ದರೂ ಸಹ ನಾನು ಸುಳ್ಳು ಪ್ರಕರಣ ಹೂಡಿರುತ್ತೇನೆ ಎಂದರೆ ಸರಿಯಲ್ಲ.

ಮುಂದುವರೆದ ಪಾಟೀ ಸವಾಲನ್ನು ವಕೀಲರ ಕೋರಿಕೆ ಮುಂದೂಡಲಾಯಿತು.

(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳೆಚ್ಚು ಮಾಡಲಾಗಿದೆ.)

ಓದಿ ಹೇಳಿ ಕೇಳಿ ಸರಿ ಇದೆ.

ಸಹಿ/-

ಪ್ರ ದ ನ್ಯಾದಂ, ಕುಶಾಲನಗರ